

ನನಗೆ ಏನೂ ಬೇಡ ಎಂದು ಹೇಳುವ ತಾಯಂದಿರ ದಿನ...

ತಾಯಂದಿರ ದಿನ ಯಾವಾಗ? ತಾಯಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ ಭಾರತ, ಅಮೆರಿಕ ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ದೇಶಗಳಲ್ಲಿ ಮೇ 10, 2026 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಅದಾಗ್ಯೂ, ಯುಕೆಯಲ್ಲಿ ತಾಯಂದಿರ ದಿನವನ್ನು ಮಾರ್ಚ್ 15, 2026 ರಂದು ಆಚರಿಸಲಾಗುತ್ತದೆ ಏಕೆಂದರೆ ಯುಕೆಯಲ್ಲಿ ತಾಯಂದಿರ ದಿನವನ್ನು ಈಶ್ವರನ 3 ವಾರಗಳ ಮೊದಲು ಆಚರಿಸಲಾಗುತ್ತದೆ. ಫ್ರಾನ್ಸ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲು ಸಹ ವಿಭಿನ್ನ ದಿನವಿದೆ. ಫ್ರಾನ್ಸ್‌ನಲ್ಲಿ ತಾಯಂದಿರ ದಿನವನ್ನು ಮೇ 31, 2026 ರಂದು ಆಚರಿಸಲಾಗುತ್ತದೆ.

ನೋಡುವಾಗ ದೊಡ್ಡ ಕುಟುಂಬಗಳನ್ನು ನೋಡಿಕೊಳ್ಳಬೇಕಾದ ತಾಯಂದಿರನ್ನು ಗೌರವಿಸುವ ಸಲುವಾಗಿ ಫ್ರೆಂಚ್ ವಿಶ್ವವಿದ್ಯಾನಿಲಯದ ನಂತರ ಮೇ ತಿಂಗಳ ಕೊನೆಯ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲು ಅಧಿಕೃತಗೊಳಿಸಿತು.

ತಾಯಂದಿರ ದಿನದ ಬಗ್ಗೆ
ಜಗತ್ತಿನಲ್ಲಿ ನಿಜವಾಗಿಯೂ ಪ್ರೀತಿ, ಕಾಳಜಿ, ತ್ಯಾಗ, ವಾತ್ಸಲ್ಯ ಮತ್ತು ಉತ್ಸಾಹವನ್ನು ಮೀರುವವರು ಯಾರಾದರೂ ಇದ್ದರೆ, ಅದು ತಾಯಿ ಮಾತ್ರ. ತಾಯಂದಿರ ಅದ್ಭುತ ಕೊಡುಗೆಗಳು ಮತ್ತು ಬೇಡಿಕೆಗಳನ್ನು ತಿಳಿಯುವುದು ಗೌರವಿಸಲು ಮತ್ತು ಪ್ರಶಂಸಿಸಲು ನಾವು ತಾಯಂದಿರ ದಿನವನ್ನು ಆಚರಿಸುತ್ತೇವೆ. ತಾಯಂದಿರು, ಅಜ್ಜಿಯರು ಮತ್ತು ತಾಯಂದಿರ ವ್ಯಕ್ತಿತ್ವಗಳ ತ್ಯಾಗ ಮತ್ತು

ಪೋಷಣೆಯ ಸ್ವಭಾವವನ್ನು ಗುರುತಿಸಲು ಇದನ್ನು ಆಚರಿಸಲಾಗುತ್ತದೆ. ತಾಯಂದಿರು ತಮ್ಮ ಜೀವನದ ಪ್ರತಿ ನಿಮಿಷವನ್ನು ತಮ್ಮ ಮಕ್ಕಳಿಗಾಗಿ ನೀಡುವ ಬೆಂಬಲಕ್ಕೆ ನಮ್ಮ ಕೃತಜ್ಞತೆಯನ್ನು ತೋರಿಸಲು ಇದು ವಾರ್ಷಿಕ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಪುರುಷ ಪ್ರಾಬಲ್ಯದ ಸಮಾಜದಲ್ಲಿ ತಾಯಂದಿರ ದಿನವು ಕುಟುಂಬ ಮತ್ತು ಜಗತ್ತಿನಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ ಏಕೆಂದರೆ ಸದಸ್ಯರನ್ನು ಒಟ್ಟಿಗೆ ಬಂಧಿಸುವ ಏಕೈಕ ವ್ಯಕ್ತಿ ಅವಳು.

ತಾಯಂದಿರ ದಿನದ ಇತಿಹಾಸ
ತಾಯಂದಿರ ದಿನವು 20 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು. ಅನ್ನಾ ಜಾರ್ವಿಸ್ ಅವರು ತಮ್ಮ ತಾಯಿ ಅನ್ ರಿವರ್ ಜಾರ್ವಿಸ್ ಮತ್ತು ಎಲ್ಲಾ ತಾಯಂದಿರ ತ್ಯಾಗಗಳನ್ನು ಗೌರವಿಸಲು ಪ್ರಯತ್ನಿಸಿದರು. ಅನ್ನಾ ಜಾರ್ವಿಸ್ ಅಮೆರಿಕನ್ ಅಂತರರಾಷ್ಟ್ರೀಯ ಗಾಯಗೊಂಡ ಸೈನಿಕರಿಗೆ ಶುಶ್ರೂಷೆ ಮಾಡುತ್ತಿದ್ದರು. 1908 ರಲ್ಲಿ ಅವರು ತಮ್ಮ ತಾಯಿಗಾಗಿ ಮಾಡಿದ ತ್ಯಾಗಗಳನ್ನು ಗೌರವಿಸುವ ಸ್ಮಾರಕವನ್ನು ಆಯೋಜಿಸಿದರು. ಅವರ ತಾಯಿ ಅನ್ ರಿವರ್ 1905 ರಲ್ಲಿ ನಿಧನರಾದರು, ನಂತರ ಅವರು ತಾಯಿಯೊಬ್ಬರು ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗಗಳನ್ನು ಗೌರವಿಸಲು ಈ ದಿನವನ್ನು



ತಾಯಂದಿರ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮವು ಯಶಸ್ವಿ ನಂತರ, ಡಾರ್ವಿನ್ ತಾಯಿ ದಿನವನ್ನು ಆಚರಿಸಲು ಬೆಂಬಲ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ತಾಯಿಗಳನ್ನು ಗೌರವಿಸಲು ಮತ್ತು ಆ ದಿನವನ್ನು ಯುಎಸ್‌ನಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ವಾದಿಸಿದರು. ಅಲ್ಲದೆ, ಶ್ರೀಮತಿ ಜಾರ್ವಿಸ್ ತನ್ನ ಉದ್ದೇಶವನ್ನು ಉತ್ತೇಜಿಸಲು ಅವಿವಾಹಿತ

ಮತ್ತು ತಾಯಿಯಲ್ಲದೆ ಉಳಿದರು. 1910 ರಲ್ಲಿ ಪಶ್ಚಿಮ ವರ್ಜೀನಿಯಾದ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಘೋಷಿಸಿದ ಮೊದಲ ರಾಜ್ಯವಾಯಿತು. ನಂತರ, ಹಲವಾರು ಇತರ ರಾಜ್ಯಗಳು ಅವರ ಹೆಜ್ಜೆಗಳನ್ನು ಅನುಸರಿಸಿದವು ಮತ್ತು ಅಂತಿಮವಾಗಿ, 1914 ರಲ್ಲಿ, ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಗೌರವಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.

ತಾಯಂದಿರ ದಿನದ ಮಹತ್ವ
ನಮ್ಮ ಜೀವನವನ್ನು ತಮ್ಮ ಅಪರಿಮಿತ ಪ್ರೀತಿ ಮತ್ತು ಕಾಳಜಿಯಿಂದ ಶ್ರೀಮಂತಗೊಳಿಸುವ ಮಹಿಳೆಯರನ್ನು ನಾವು ಸಾಮಾನ್ಯವಾಗಿ ಮೆಚ್ಚುವುದಿಲ್ಲ. ಆದ್ದರಿಂದ, ತಾಯಂದಿರ ದಿನವು ಅವರ ಪ್ರಭಾವ, ತ್ಯಾಗ ಮತ್ತು ಪ್ರಕೃತಿಯನ್ನು ಪೋಷಿಸಲು ಮತ್ತು ಆಚರಿಸಲು ನೆನಪಿಸುತ್ತದೆ. ಕುಟುಂಬಗಳು, ಸಮುದಾಯಗಳು ಮತ್ತು ಸಮಾಜಕ್ಕೆ ತಾಯಂದಿರ ಅಪೂರ್ವ ಕೊಡುಗೆಗಳನ್ನು ಈ ದಿನ ಗುರುತಿಸುವುದರಿಂದ ಇದು ಹೆಚ್ಚಿನ ಮಹತ್ವವನ್ನು ಹೊಂದಿದೆ. ವಾಸ್ತವವಾಗಿ, ತಾಯಂದಿರ ದಿನದ ಆಚರಣೆಯು ಕೈಮಗ್ಗ ಬಂಧಗಳನ್ನು ಮೀರಿದೆ. ಇದು

ಅಜ್ಜಿಯರು, ಅತ್ತೆಯಂದಿರು, ಚಿಕ್ಕಮ್ಮ ಮತ್ತು ನಮ್ಮ ಪಾಲನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಇತರ ತಾಯಂದಿರ ವ್ಯಕ್ತಿಗಳನ್ನು ಒಳಗೊಂಡಿದೆ. ನಾವು ಹೆಚ್ಚಾಗಿ ತೋರಿಸಲು ವಿಫಲವಾಗುವ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಮಯ ತಾಯಂದಿರ ದಿನ.

ತಾಯಂದಿರ ದಿನವನ್ನು ಯಾವಾಗ ಮತ್ತು ಎಲ್ಲಿ ಆಚರಿಸಲಾಗುತ್ತದೆ?

ಪ್ರತಿ ವರ್ಷ, ಅಂತರರಾಷ್ಟ್ರೀಯ ತಾಯಂದಿರ ದಿನವನ್ನು ಮೇ ತಿಂಗಳ ಎರಡನೇ ಭಾನುವಾರದಂದು ಆಚರಿಸಲಾಗುತ್ತದೆ. ಈ ವರ್ಷ, ಮೇ 10, 2026 ರ ಭಾನುವಾರದಂದು ನಿಮ್ಮ ತಾಯಿಗೆ ವಿಶೇಷ ಉಪಚಾರ ನೀಡಲು ಸಿದ್ಧರಾಗಿ. ಯುಎಸ್‌ಎ, ಭಾರತ, ಕೆನಡಾ, ನ್ಯೂಜಿಲ್ಯಾಂಡ್, ಚೀನಾ, ಆಸ್ಟ್ರೇಲಿಯಾ, ಜಪಾನ್, ಜರ್ಮನಿ, ಬ್ರೆಜಿಲ್, ದಕ್ಷಿಣ ಅಫ್ರಿಕಾ, ಪೆರು, ಫಿಲಿಪೈನ್ಸ್, ಇಲ್‌ಫಂಡ್ ಮತ್ತು ಇನ್ನೂ ಅನೇಕ ದೇಶಗಳು ಸೇರಿದಂತೆ ವಿಶ್ವದ 40 ಕ್ಕೂ ಹೆಚ್ಚು ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಅದಾಗ್ಯೂ, ಹಲವಾರು ದೇಶಗಳು ತಾಯಂದಿರ ದಿನವನ್ನು ವಿಭಿನ್ನ ದಿನಾಂಕದಂದು ಆಚರಿಸುತ್ತವೆ, ಅದು ಅವರ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸ್ವಿಜರ್‌ಲ್ಯಾಂಡ್‌ನಲ್ಲಿ ಮಾರ್ಚ್ 8 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ ಮತ್ತು ಫ್ರಾನ್ಸ್‌ನಲ್ಲಿ ಜನರು ಮೇ ತಿಂಗಳ ಕೊನೆಯ ಭಾನುವಾರದಂದು ಅದನ್ನು ಆಚರಿಸುತ್ತಾರೆ.

ಯಾವುದೇ ದಿನ ಮತ್ತು ಪ್ರತಿದಿನ, ಅವಳ ನಿಜವಾಗಿಯೂ ಭೂಮಿಯ ಮೇಲಿನ ದೇವತೆ!



ಇತಿಹಾಸದ ಸೂರ್ತಿದಾಯಕ ತಾಯಂದಿರು ಪ್ರತಿಯೊಬ್ಬ ತಾಯಿಯೂ ಯೋಧಗಾದಿರೂ, ಜಗತ್ತು ತಮ್ಮದೇ ಎಂದು ಗುರುತಿಸುವ ಕೆಲವು ತಾಯಂದಿರು ಇಲ್ಲಿದ್ದಾರೆ.

- ಮದರ್ ತೆರೆಸಾ - ಮಕ್ಕಳಿಗಾಗಿ ತಾಲೆಗಳನ್ನು ಮತ್ತು ಕುರುಡು, ಅಂಗವಿಕಲರು, ವೃದ್ಧರು ಮತ್ತು ಸಾಯುತ್ತಿರುವವರಿಗೆ ಚಿಕಿತ್ಸೆ ನೀಡಲು ಕೇಂದ್ರಗಳನ್ನು ತೆರೆದರು.
- ಮೇರಿ ಕ್ಯೂರಿ - ಇಬ್ಬರು ಹೆಣ್ಣುಮಕ್ಕಳು ಒಂಟಿ ತಾಯಿ ಮತ್ತು ಎರಡು ಬಾರಿ ನೋಬೆಲ್ ಪ್ರಶಸ್ತಿ ವಿಜೇತೆ.
- ಮಹಾರಾಣಿ ತಾರಾಯಿ - ಮರಾಠರ ಮಾರ್ಗದರ್ಶಕ ಶಕ್ತಿ ಮತ್ತು ಮೊಘಲರ ವಿರುದ್ಧ ಹೋರಾಟವನ್ನು ಮೊದಲು ಕೊಂಡೊಯ್ದವರು.
- ಫ್ರೆಡೆರೀಕಾ - ನಾಲ್ಕು ಮಕ್ಕಳು ತಾಯಿ ಮತ್ತು ಎಂ.ಕೆ. ಗಾಂಧಿಯವರ ಆಧ್ಯಾತ್ಮಿಕ ಶಿಕ್ಷಕಿ.
- ಜೀಜಾಬಾಯಿ ಭೋಂಸ್ಲೆ - ಮರಾಠಾ ಸಾಮ್ರಾಜ್ಯದ ಸ್ಥಾಪಕ ಮತ್ತು ಭಕ್ತಪತಿ ಶಿವಾಜಿಯ ತಾಯಿ
- ರಾಣಿ ಲಕ್ಷ್ಮಿಬಾಯಿ - ತನ್ನ ಮಗನನ್ನು ಬೆನ್ನಿಗೆ ಕಟ್ಟಿಕೊಂಡು ಎರಡು ಕತ್ತಿಗಳನ್ನು ಬಳಸಿ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದರು.
- ಸಿಂಧುತಾಯಿ ಸಪ್ತಲ್ - ಸಾಮಾನ್ಯವಾಗಿ ಮಾಯಿ ಅಥವಾ ಅನಾಥರ ತಾಯಿ ಎಂದು ಕರೆಯಲ್ಪಡುವ ಅವರು 1500 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಪೋಷಿಸಿದರು.
- ಜೂಲಿಯಾ ವಾರ್ಡ್ ಹೋಬ್ - 6 ಮಕ್ಕಳು ತಾಯಿ ಮತ್ತು ಅಮೇರಿಕನ್ ಫುಪನ್ ಸ್ಪೆಷಿಲ್ ಆಸೋಸಿಯೇಷನ್‌ನ ಸಹ-ಸಂಸ್ಥಾಪಕಿ.
- ಎಲಿಜಬೆತ್ ಕ್ಯಾಥಿ ಸ್ಟಾಂಟನ್ - ಮಹಿಳೆಯರು ಆಸ್ತಿ ಹೊಂದಲು, ಮತದಾನದ ಹಕ್ಕು, ಮಕ್ಕಳ ಶಾಲೆಗಳನ್ನು ಕೆಡುಕೊಳ್ಳುವ ಗಂಡಂದಿರನ್ನು ವಿಚ್ಛೇದಿಸುವ ಹಕ್ಕು, ವೇತನ ಗಳಿಸಲು ಇತ್ಯಾದಿಗಳಿಗಾಗಿ ಹೋರಾಡಿದ 7 ಮಕ್ಕಳ ತಾಯಿ.
- ಜಾರ್ಜಿನಾ ಡುಕಾ ಟೆಸ್ಸಾ - ನಿಕೋಲಾ ಟೆಸ್ಸಾ ಅವರ ತಾಯಿ. 1800 ರ ದಶಕದಲ್ಲಿ ಮಹಿಳೆಯರು ಮನೆಕೆಲಸವನ್ನು ಸುಗಮವಾಗಿ ನಡೆಸಲು ಸಹಾಯ ಮಾಡಲು ಮೊಟ್ಟೆ ಬೀಟರ್‌ಗಳಂತಹ ಸಾಧನಗಳನ್ನು ರಚಿಸಿದರು.
- ಸೋಜೆನ್‌ಸರ್ ಟ್ಯುತ್ - ತನ್ನ ಮಗುವನ್ನು ಗುಲಾಮಿಗಾಗಿ ಮಾರಿದಾಗ ಬಿಳಿಯ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಿದ ಬಡ ಮತ್ತು ಮೊದಲ ಕಪ್ಪು ಮಹಿಳೆ. ಹೌದು, ಅವಳು ಗೆದ್ದಳು!
- ಅಬಿಗೈಲ್ ಆಡಮ್ - ಐದು ಮಕ್ಕಳ ತಾಯಿ ಮತ್ತು 1744 ರಲ್ಲಿ ಹುಡುಗಿಯರು ಹುಡುಗರಂತೆಯೇ ಶಿಕ್ಷಣವನ್ನು ಪಡೆಯುವಂತೆ ಮಾಡಿದ ಮಹಿಳೆಯರ ಪರ ವಕೀಲೆ.
- ವಿಜಿಲ್ ಒಬಾಮಾ - ಮಕ್ಕಳಿಗೆ ಶಾಲೆಯಲ್ಲಿ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಂಡ ಮಾಜಿ ಪ್ರಧಾನಿ ಮಹಿಳೆ. ತನ್ನ ಇಬ್ಬರು ಹೆಣ್ಣುಮಕ್ಕಳಿಗೆ ಅರ್ಹವಾದ ಗೌಪ್ಯತೆಯ ಶಿಕ್ಷೆ ಸಿಗುವಂತೆ ಅವರು ವಿಚಿತ್ರಪಡಿಸಿಕೊಂಡರು.
- ಏಂಜಲಿನಾ ಜೋಲೀ - ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಮತ್ತು 6 ಮಕ್ಕಳ ತಾಯಿ, ಅದರಲ್ಲಿ ಮೂವರು ದತ್ತ ಪಡೆದವರು. ಮಕ್ಕಳಿಗೆ ದಾನ ಮಾಡಲು ಪ್ರಪಂಚದಾದ್ಯಂತ ಪ್ರವಾಸ ಮಾಡುತ್ತಾರೆ.
- ಇವರು ಪ್ರಪಂಚದ ಮೇಲೆ ಪ್ರಭಾವ ಬೀರಿದ ಕೆಲವು ತಾಯಂದಿರು. ಆದರೆ ಮತ್ತೊಮ್ಮೆ, ಎಲ್ಲಾ ತಾಯಂದಿರು ಪ್ರಪಂಚದಿಂದ ಗುರುತಿಸಲ್ಪಡುವಷ್ಟು ಅದ್ಭುತವಂತರ ಅಲ್ಲ. ಕೆಲವರು ಇದ್ದಾರೆ, ಪ್ರತಿದಿನ ತಾಯಿಯಾಗಿ ಸವಾಲಾಗುವ ಎದುರಿಸುವವರಿಗೆ ನಾವು ನಮಸ್ಕರಿಸುತ್ತೇವೆ.



ತಾಯಂದಿರ ದಿನವು 20 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು. ಅನ್ನಾ ಜಾರ್ವಿಸ್ ಅವರು ತಮ್ಮ ತಾಯಿ ಅನ್ ರಿವರ್ ಜಾರ್ವಿಸ್ ಮತ್ತು ಎಲ್ಲಾ ತಾಯಂದಿರ ತ್ಯಾಗಗಳನ್ನು ಗೌರವಿಸಲು ಪ್ರಯತ್ನಿಸಿದರು. ಅನ್ನಾ ಜಾರ್ವಿಸ್ ಅಮೆರಿಕನ್ ಅಂತರರಾಷ್ಟ್ರೀಯ ಗಾಯಗೊಂಡ ಸೈನಿಕರಿಗೆ ಶುಶ್ರೂಷೆ ಮಾಡುತ್ತಿದ್ದರು. 1908 ರಲ್ಲಿ ಅವರು ತಮ್ಮ ತಾಯಿಗಾಗಿ ಮಾಡಿದ ತ್ಯಾಗಗಳನ್ನು ಗೌರವಿಸುವ ಸ್ಮಾರಕವನ್ನು ಆಯೋಜಿಸಿದರು. ಅವರ ತಾಯಿ ಅನ್ ರಿವರ್ 1905 ರಲ್ಲಿ ನಿಧನರಾದರು, ನಂತರ ಅವರು ತಾಯಿಯೊಬ್ಬರು ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗಗಳನ್ನು ಗೌರವಿಸಲು ಈ ದಿನವನ್ನು

ತಾಯಂದಿರ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮವು ಯಶಸ್ವಿ ನಂತರ, ಡಾರ್ವಿನ್ ತಾಯಿ ದಿನವನ್ನು ಆಚರಿಸಲು ಬೆಂಬಲ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ತಾಯಿಗಳನ್ನು ಗೌರವಿಸಲು ಮತ್ತು ಆ ದಿನವನ್ನು ಯುಎಸ್‌ನಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ವಾದಿಸಿದರು. ಅಲ್ಲದೆ, ಶ್ರೀಮತಿ ಜಾರ್ವಿಸ್ ತನ್ನ ಉದ್ದೇಶವನ್ನು ಉತ್ತೇಜಿಸಲು ಅವಿವಾಹಿತ ಮತ್ತು ತಾಯಿಯಲ್ಲದೆ ಉಳಿದರು. 1910 ರಲ್ಲಿ ಪಶ್ಚಿಮ ವರ್ಜೀನಿಯಾದ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಘೋಷಿಸಿದ ಮೊದಲ ರಾಜ್ಯವಾಯಿತು. ನಂತರ, ಹಲವಾರು ಇತರ ರಾಜ್ಯಗಳು ಅವರ ಹೆಜ್ಜೆಗಳನ್ನು ಅನುಸರಿಸಿದವು ಮತ್ತು ಅಂತಿಮವಾಗಿ, 1914 ರಲ್ಲಿ, ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಗೌರವಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.

ಇದನ್ನು ಮುಂದೆ ಐಡಿಯಲ್ ಐಸಾಕ್‌ನ ಪ್ರಭಾಕರ ಕಾಮತರು ಜನಪ್ರಿಯಗೊಳಿಸಿದರು. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಮೂರು ಫ್ಲೇವರ್‌ನ ಐಸಾಕ್ ಕ್ರೀಂಗಳರಬೇಕು- ಫಿಷ್ಟಾ, ವೆನಿಲ್ಲಾ ಹಾಗೂ ಸ್ವಾಬೆರಿ. ದೊಡ್ಡದೊಂದು ಗ್ಯಾಸ್ ಲೋಟದಲ್ಲಿ ಮೊದಲು ಫಿಷ್ಟಾ ಐಸಾಕ್ ಕ್ರೀಂ ಹಾಕಿಕೊಂಡು, ಅದರ ಮೇಲೆ ಬೇಕಾದಷ್ಟು ಚೆಲ್ಲಿ ಸುರಿದು, ಅದರ ಮೇಲೆ ನಿಮಗೆ ಬೇಕಾದ ಹಣ್ಣಿನ ಚೂರುಗಳನ್ನು ಸೇರಿಸಿ. ಮೇಲಿನಿಂದ ಸ್ವಾಬೆರಿ ಐಸಾಕ್ ಕ್ರೀಂ ತುಂಬಿಕೊಂಡು, ಅದರ ಮೇಲೆ ಒೂಹಣ್ಣುಗಳನ್ನು ಸೇರಿಸಿಕೊಂಡು, ಅದರ ಮೇಲೆ ವೆನಿ ಐಸಾಕ್ ಕ್ರೀಂ ಹಾಗೂ ಮೇಲಿನಿಂದ ಒಂದು ಚೆಲ್ಲಿ, ಇಷ್ಟಿದ್ದರೆ ಮುಗಿಯಿತು.

ತಾಯಂದಿರ ದಿನವು 20 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು. ಅನ್ನಾ ಜಾರ್ವಿಸ್ ಅವರು ತಮ್ಮ ತಾಯಿ ಅನ್ ರಿವರ್ ಜಾರ್ವಿಸ್ ಮತ್ತು ಎಲ್ಲಾ ತಾಯಂದಿರ ತ್ಯಾಗಗಳನ್ನು ಗೌರವಿಸಲು ಪ್ರಯತ್ನಿಸಿದರು. ಅನ್ನಾ ಜಾರ್ವಿಸ್ ಅಮೆರಿಕನ್ ಅಂತರರಾಷ್ಟ್ರೀಯ ಗಾಯಗೊಂಡ ಸೈನಿಕರಿಗೆ ಶುಶ್ರೂಷೆ ಮಾಡುತ್ತಿದ್ದರು. 1908 ರಲ್ಲಿ ಅವರು ತಮ್ಮ ತಾಯಿಗಾಗಿ ಮಾಡಿದ ತ್ಯಾಗಗಳನ್ನು ಗೌರವಿಸುವ ಸ್ಮಾರಕವನ್ನು ಆಯೋಜಿಸಿದರು. ಅವರ ತಾಯಿ ಅನ್ ರಿವರ್ 1905 ರಲ್ಲಿ ನಿಧನರಾದರು, ನಂತರ ಅವರು ತಾಯಿಯೊಬ್ಬರು ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗಗಳನ್ನು ಗೌರವಿಸಲು ಈ ದಿನವನ್ನು


ತಾಯಂದಿರ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮವು ಯಶಸ್ವಿ ನಂತರ, ಡಾರ್ವಿನ್ ತಾಯಿ ದಿನವನ್ನು ಆಚರಿಸಲು ಬೆಂಬಲ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ತಾಯಿಗಳನ್ನು ಗೌರವಿಸಲು ಮತ್ತು ಆ ದಿನವನ್ನು ಯುಎಸ್‌ನಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ವಾದಿಸಿದರು. ಅಲ್ಲದೆ, ಶ್ರೀಮತಿ ಜಾರ್ವಿಸ್ ತನ್ನ ಉದ್ದೇಶವನ್ನು ಉತ್ತೇಜಿಸಲು ಅವಿವಾಹಿತ ಮತ್ತು ತಾಯಿಯಲ್ಲದೆ ಉಳಿದರು. 1910 ರಲ್ಲಿ ಪಶ್ಚಿಮ ವರ್ಜೀನಿಯಾದ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಘೋಷಿಸಿದ ಮೊದಲ ರಾಜ್ಯವಾಯಿತು. ನಂತರ, ಹಲವಾರು ಇತರ ರಾಜ್ಯಗಳು ಅವರ ಹೆಜ್ಜೆಗಳನ್ನು ಅನುಸರಿಸಿದವು ಮತ್ತು ಅಂತಿಮವಾಗಿ, 1914 ರಲ್ಲಿ, ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಗೌರವಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.

ಇದನ್ನು ಮುಂದೆ ಐಡಿಯಲ್ ಐಸಾಕ್‌ನ ಪ್ರಭಾಕರ ಕಾಮತರು ಜನಪ್ರಿಯಗೊಳಿಸಿದರು. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಮೂರು ಫ್ಲೇವರ್‌ನ ಐಸಾಕ್ ಕ್ರೀಂಗಳರಬೇಕು- ಫಿಷ್ಟಾ, ವೆನಿಲ್ಲಾ ಹಾಗೂ ಸ್ವಾಬೆರಿ. ದೊಡ್ಡದೊಂದು ಗ್ಯಾಸ್ ಲೋಟದಲ್ಲಿ ಮೊದಲು ಫಿಷ್ಟಾ ಐಸಾಕ್ ಕ್ರೀಂ ಹಾಕಿಕೊಂಡು, ಅದರ ಮೇಲೆ ಬೇಕಾದಷ್ಟು ಚೆಲ್ಲಿ ಸುರಿದು, ಅದರ ಮೇಲೆ ನಿಮಗೆ ಬೇಕಾದ ಹಣ್ಣಿನ ಚೂರುಗಳನ್ನು ಸೇರಿಸಿ. ಮೇಲಿನಿಂದ ಸ್ವಾಬೆರಿ ಐಸಾಕ್ ಕ್ರೀಂ ತುಂಬಿಕೊಂಡು, ಅದರ ಮೇಲೆ ಒೂಹಣ್ಣುಗಳನ್ನು ಸೇರಿಸಿಕೊಂಡು, ಅದರ ಮೇಲೆ ವೆನಿ ಐಸಾಕ್ ಕ್ರೀಂ ಹಾಗೂ ಮೇಲಿನಿಂದ ಒಂದು ಚೆಲ್ಲಿ, ಇಷ್ಟಿದ್ದರೆ ಮುಗಿಯಿತು.

ತಾಯಂದಿರ ದಿನವು 20 ನೇ ಶತಮಾನದ ಆರಂಭದಲ್ಲಿ ಹುಟ್ಟಿಕೊಂಡಿತು. ಅನ್ನಾ ಜಾರ್ವಿಸ್ ಅವರು ತಮ್ಮ ತಾಯಿ ಅನ್ ರಿವರ್ ಜಾರ್ವಿಸ್ ಮತ್ತು ಎಲ್ಲಾ ತಾಯಂದಿರ ತ್ಯಾಗಗಳನ್ನು ಗೌರವಿಸಲು ಪ್ರಯತ್ನಿಸಿದರು. ಅನ್ನಾ ಜಾರ್ವಿಸ್ ಅಮೆರಿಕನ್ ಅಂತರರಾಷ್ಟ್ರೀಯ ಗಾಯಗೊಂಡ ಸೈನಿಕರಿಗೆ ಶುಶ್ರೂಷೆ ಮಾಡುತ್ತಿದ್ದರು. 1908 ರಲ್ಲಿ ಅವರು ತಮ್ಮ ತಾಯಿಗಾಗಿ ಮಾಡಿದ ತ್ಯಾಗಗಳನ್ನು ಗೌರವಿಸುವ ಸ್ಮಾರಕವನ್ನು ಆಯೋಜಿಸಿದರು. ಅವರ ತಾಯಿ ಅನ್ ರಿವರ್ 1905 ರಲ್ಲಿ ನಿಧನರಾದರು, ನಂತರ ಅವರು ತಾಯಿಯೊಬ್ಬರು ತನ್ನ ಮಕ್ಕಳಿಗಾಗಿ ಮಾಡುವ ತ್ಯಾಗಗಳನ್ನು ಗೌರವಿಸಲು ಈ ದಿನವನ್ನು

ತಾಯಂದಿರ ದಿನವನ್ನು ಆಚರಿಸಿದರು. ಈ ಕಾರ್ಯಕ್ರಮವು ಯಶಸ್ವಿ ನಂತರ, ಡಾರ್ವಿನ್ ತಾಯಿ ದಿನವನ್ನು ಆಚರಿಸಲು ಬೆಂಬಲ ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ತಾಯಿಗಳನ್ನು ಗೌರವಿಸಲು ಮತ್ತು ಆ ದಿನವನ್ನು ಯುಎಸ್‌ನಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ವಾದಿಸಿದರು. ಅಲ್ಲದೆ, ಶ್ರೀಮತಿ ಜಾರ್ವಿಸ್ ತನ್ನ ಉದ್ದೇಶವನ್ನು ಉತ್ತೇಜಿಸಲು ಅವಿವಾಹಿತ ಮತ್ತು ತಾಯಿಯಲ್ಲದೆ ಉಳಿದರು. 1910 ರಲ್ಲಿ ಪಶ್ಚಿಮ ವರ್ಜೀನಿಯಾದ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಘೋಷಿಸಿದ ಮೊದಲ ರಾಜ್ಯವಾಯಿತು. ನಂತರ, ಹಲವಾರು ಇತರ ರಾಜ್ಯಗಳು ಅವರ ಹೆಜ್ಜೆಗಳನ್ನು ಅನುಸರಿಸಿದವು ಮತ್ತು ಅಂತಿಮವಾಗಿ, 1914 ರಲ್ಲಿ, ಅಧ್ಯಕ್ಷ ವುಡ್ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಂತರರಾಷ್ಟ್ರೀಯ ತಾಯಂದಿರ ದಿನವೆಂದು ಗೌರವಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು.

ಇದನ್ನು ಮುಂದೆ ಐಡಿಯಲ್ ಐಸಾಕ್‌ನ ಪ್ರಭಾಕರ ಕಾಮತರು ಜನಪ್ರಿಯಗೊಳಿಸಿದರು. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು. ಮೂರು ಫ್ಲೇವರ್‌ನ ಐಸಾಕ್ ಕ್ರೀಂಗಳರಬೇಕು- ಫಿಷ್ಟಾ, ವೆನಿಲ್ಲಾ ಹಾಗೂ ಸ್ವಾಬೆರಿ. ದೊಡ್ಡದೊಂದು ಗ್ಯಾಸ್ ಲೋಟದಲ್ಲಿ ಮೊದಲು ಫಿಷ್ಟಾ ಐಸಾಕ್ ಕ್ರೀಂ ಹಾಕಿಕೊಂಡು, ಅದರ ಮೇಲೆ ಬೇಕಾದಷ್ಟು ಚೆಲ್ಲಿ ಸುರಿದು, ಅದರ ಮೇಲೆ ನಿಮಗೆ ಬೇಕಾದ ಹಣ್ಣಿನ ಚೂರುಗಳನ್ನು ಸೇರಿಸಿ. ಮೇಲಿನಿಂದ ಸ್ವಾಬೆರಿ ಐಸಾಕ್ ಕ್ರೀಂ ತುಂಬಿಕೊಂಡು, ಅದರ ಮೇಲೆ ಒೂಹಣ್ಣುಗಳನ್ನು ಸೇರಿಸಿಕೊಂಡು, ಅದರ ಮೇಲೆ ವೆನಿ ಐಸಾಕ್ ಕ್ರೀಂ ಹಾಗೂ ಮೇಲಿನಿಂದ ಒಂದು ಚೆಲ್ಲಿ, ಇಷ್ಟಿದ್ದರೆ ಮುಗಿಯಿತು.



ಒಂದು ಫಲಕ ಮತ್ತು ಸಂದೇಶ

ಸಂಪಾದಕರ ಸದ್ಯತೋಧನೆ
ಇತ್ತೀಚೆಗೆ ನಾನು ದಿಲ್ಲಿಯಲ್ಲಿ ನನ್ನ ಸ್ನೇಹಿತನ ಅಪ್ಪಿಗಾಗಿ ಹೋದಿದ್ದೆ. ಅವರ ಕೋಣೆಯೊಳಗೆ ಒಂದು ನೇತೃತ್ವ ಹಾಕಲಾಗಿದ್ದ ಫಲಕದ ಮೇಲೆ ಒಳಗೆ ಬರೆಯಲಾಗಿತ್ತು - ಪ್ರತಿ ಜೀವಿಯನ್ನು ಬೆನ್ನಟ್ಟಿದ ಸಿಂಹಕ್ಕೆ ಅದನ್ನು ಹಿಡಿಯಲು ಸಾಧ್ಯವಾಗದಿರಬಹುದು, ಆದರೆ ಜೀವಿಯನ್ನು ಹಿಡಿದ ಪ್ರತಿಯೊಂದು ಸಿಂಹವೂ ಅದನ್ನು ಬೆನ್ನಟ್ಟಿಯೇ ಇರುತ್ತದೆ.
ಈ ಒಂದು ಸಾಲು ಜೀವನದ ಅತ್ಯಂತ ದೊಡ್ಡ ಸತ್ಯವನ್ನು ಅತ್ಯಂತ ಸರಳವಾಗಿ ಹೇಳುತ್ತದೆ. ಇದು ಕೇವಲ ಕಾಡಿನ ನಿಯಮವಲ್ಲ, ಇದು ಮನುಷ್ಯನ ಬದುಕಿನ ಯಶೋಗಾಥೆಯ ಮೂಲಮಂತ್ರ. ಜೀವನದಲ್ಲಿ ಯಶಸ್ಸು ಎಂಬುದು ಅಕ್ಕಿಗಳನ್ನು ಸಿಗುವಂತೆ ಮಾಡುವುದು, ಅದು ನಿರಂತರ ಪ್ರಯತ್ನದ ಫಲ.
ಸೋಲು ಮತ್ತು ಗೆಲುವಿನ ನಡುವೆ ಇರುವ ಏಕೈಕ ಸೇತುವೆ ಎಂದರೆ ಅದು ಪ್ರಯತ್ನ. ನಾವು ಅನೇಕ ಬಾರಿ ಯಶಸ್ವಿ ವ್ಯಕ್ತಿಗಳನ್ನು ನೋಡಿ, ಅವರ ಅದ್ಭುತ ಚೆನ್ನಾಗಿತ್ತು, ಹಾಗಾಗಿ ಅವರಿಗೆ ಎಲ್ಲವೂ ಸುಲಭವಾಗಿ ಸಿಕ್ಕಿತು ಎಂದು ಸಮಾನಾಗೃತರೇವೆ. ಆದರೆ ಅವರ ಯಶಸ್ಸಿನ ಹಿಂದೆ ಅವರು ನಡೆಸಿದ ಬೆನ್ನಟ್ಟುವಿಕೆ ನಮ್ಮ ಕಾಣಿಸುವುದು. ಸಿಂಹವು ಜೀವಿಯನ್ನು ಹಿಡಿಯಬೇಕಾದರೆ ಮೊದಲು ತನ್ನ ಗುಹೆಯನ್ನು ಬಿಟ್ಟು ಹೊರಬರಬೇಕು, ಹಸಿದ ಹೊಟ್ಟೆಯ ಒಡಂಬಡಿಕೆ, ಕಾಡು ಕುಳಿತುಕೊಳ್ಳಬೇಕು ಮತ್ತು ತನ್ನ ಯಶಸ್ಸನ್ನು ಬಿಟ್ಟುಕೊಡಬೇಕು.
ಒಂದು ವೇಳೆ ಸಿಂಹವು, ನಾನು ಒಡಿದರೆ ಜೀವ್ಯಾ ಸಿಗುತ್ತದೋ ಇಲ್ಲವೋ ಎಂಬ ಖಾತರಿ ಇಲ್ಲ, ಹಾಗಾಗಿ ನಾನು ಒಡಿದವು ಇಲ್ಲ ಎಂದು ಕುಳಿತಿದ್ದರೆ, ಅದು ಹಸಿವಿನ ಸಾಯುವುದು ಖಚಿತ. ಇಲ್ಲಿ ಒಡಿದವು (ಪ್ರಯತ್ನ) ಮುಖ್ಯವೇ ಹೊರತು, ಪ್ರತಿ ಬಾರಿಯೂ ಒಲ ಸಿಗಲೇಬೇಕು ಎಂಬ ಹಠವಲ್ಲ.
ಜೀವ್ಯಾವನ್ನು ಬೆನ್ನಟ್ಟಿದ ಪ್ರತಿಯೊಂದು ಸಿಂಹವೂ ಅದನ್ನು ಹಿಡಿಯುವುದು. ಇದು ನಮಗೆ ಸೋಲನ್ನು ಹೆಗ್ಗು ಸ್ವೀಕರಿಸಬೇಕು ಎಂದು ಕಲಿಸುತ್ತದೆ. ಮತ್ತು ಬಾರಿ ಒಡಿದ ಸಿಂಹಕ್ಕೆ ಎಂಟು ಬಾರಿ ಜೀವ್ಯಾ ಕೈಪಿಡಿ ಹೋಗಿರಬಹುದು. ಆದರೆ ಆ ಎಂಟು ಸೋಲುಗಳು ಸಿಂಹಕ್ಕೆ ಹೆಗ್ಗು ಒಡಿದವರಂತೆ ಅಲ್ಲ. ಅವರು ಸೋಲಿನ ಬಾರಿ ಹೆಗ್ಗು ಜಾಣ್ಮೆಯಿಂದ ಹೊಂಚು ಹಾಕಬೇಕು ಎಂಬ ಪಾಠವನ್ನು ಕಲಿಸುತ್ತವೆ.
ನಮ್ಮ ಜೀವನದಲ್ಲೂ ಅಷ್ಟೇ, ನೂರಾರು ಪ್ರಯತ್ನಗಳಲ್ಲಿ ಕೆಲವು ವಿಫಲವಾಗಬಹುದು. ಪರಿಣಿತಿಯಲ್ಲಿ ಫೇಲ್ ಆಗಬಹುದು, ಉದ್ಯೋಗ ಸಿಗದೇ ಇರಬಹುದು ಅಥವಾ ಹೂಡಿಕೆಯಲ್ಲಿ ನಷ್ಟವಾಗಬಹುದು. ಇವೆಲ್ಲವೂ ಜೀವ್ಯಾವನ್ನು ಬೆನ್ನಟ್ಟಿದಾಗ ಅದು ಕೈಪಿಡಿ ಹೋದಂತೆ. ಆದರೆ ಈ ಸೋಲುಗಳು ನಾವು ಪ್ರಯತ್ನವನ್ನು ಬಿಡಬೇಕು ಎಂದು ಹೇಳುವುದಿಲ್ಲ, ಬದಲಿಗೆ ನಮ್ಮ ವೇಗವನ್ನು ಅಥವಾ ದಿಕ್ಕನ್ನು ಬದಲಿಸಬೇಕು ಎಂದು ಸೂಚಿಸುತ್ತವೆ.

